



ಭಾರತ ರಾಜಪತ್ರ

(Extraordinary)

(ಎಶೇಷ ಸಂಚಿಕೆ)

भाग IX अनुभाग 1
PART IX SECTION 1
ಭಾಗ IX ವಿಭಾಗ 1

प्राधिकार से प्रकाशित

Published by Authority

ಪ್ರಾಧಿಕಾರದ ಮೇರೆಗೆ ಪ್ರಕಟಿಸಲಾಗಿದೆ

सं 1, नई दिल्ली, बुधवार, 26 मार्च, 2025	फाल्गुन 27, 1946 (शक)	खंड.56
No.1, New Delhi, Wednesday, March 26, 2025	Phalgun 27, 1946 (saka)	Vol. 56
ನಂ.1, ನವದೆಹಲಿ, ಬುಧವಾರ, ಮಾರ್ಚ್ 26, 2025	ಫಾಲ್ಗುಣ 27, 1946 (ಶಕ)	ಸಂಪುಟ.56

Ministry of Law and Justice

(Legislative Department)

New Delhi, 26th March, 2025

ಕಾನೂನು ಮತ್ತು ನ್ಯಾಯ ಮಂತ್ರಾಲಯ

(ವಿಧಾಯೀ ಇಲಾಖೆ)

ನವದೆಹಲಿ, 26ನೇ ಮಾರ್ಚ್, 2025

The Translation in Kannada of the following Acts, namely:- (1) THE BIOLOGICAL DIVERSITY ACT, 2002 (NO.18 OF 2003), (2) THE FISCAL RESPONSIBILITY AND BUDGET MANAGEMENT ACT, 2003 (NO.39 OF 2003), (3) THE TRANSGENDER PERSONS (PROTECTION OF RIGHTS) ACT, 2019 (NO.40 OF 2019), (4) THE WHISTLE BLOWERS PROTECTION ACT, 2014 (NO.17 OF 2014) - is hereby published under the authority of the President and shall be deemed to be authoritative text thereof in Kannada under clause (a) of section 2 of the Authoritative Texts (Central Laws) Act, 1973 (50 of 1973).

ಈ ಕೆಳಕಂಡ ಅಧಿನಿಯಮಗಳು ಎಂದರೆ:- (1) ಜೈವಿಕ ವೈವಿಧ್ಯತೆ ಅಧಿನಿಯಮ, 2002 (2003ರ ಸಂಖ್ಯೆ 18), (2) ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣೆ ಅಧಿನಿಯಮ, 2003 (2003ರ ಸಂಖ್ಯೆ 39), (3) ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ಅಧಿನಿಯಮ, 2019 (2019ರ ಸಂಖ್ಯೆ 40), (4) ಮಾಹಿತಿದಾರರ ಸಂರಕ್ಷಣಾ ಅಧಿನಿಯಮ, 2014 (2014ರ ಸಂಖ್ಯೆ 17)- ಇವುಗಳ ಕನ್ನಡ ಭಾಷಾಂತರವನ್ನು ರಾಷ್ಟ್ರಪತಿಯವರ ಪ್ರಾಧಿಕಾರದ ಮೇರೆಗೆ ಪ್ರಕಟಿಸಲಾಗಿದೆ ಮತ್ತು ಅಧಿಕೃತ ಪಾಠಗಳ (ಕೇಂದ್ರ ಕಾನೂನುಗಳು) ಅಧಿನಿಯಮ, 1973 (1973 ರ 50) ರ 2ನೇ ಪ್ರಕರಣದ (ಎ) ಖಂಡದ ಮೇರೆಗೆ ಇದನ್ನು ಈ ಅಧಿನಿಯಮದ ಅಧಿಕೃತ ಕನ್ನಡ ಪಾಠವೆಂದು ಭಾವಿಸತಕ್ಕದ್ದು.

ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣೆ ಅಧಿನಿಯಮ, 2003

(2003ರ ಸಂಖ್ಯೆ 39)

[26ನೇ ಆಗಸ್ಟ್, 2003.]

ಕೇಂದ್ರ ಸರ್ಕಾರದ ಸಾಲಗಳ, ಋಣಗಳ ಮತ್ತು ಕೊರತೆಗಳ ಮೇಲೆ ಮಿತಿಯನ್ನು ವಿಧಿಸಿ, ಕೇಂದ್ರ ಸರ್ಕಾರದ ಆರ್ಥಿಕ ಕಾರ್ಯಾಚರಣೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ತಂದು ಮತ್ತು ಮಧ್ಯಮಾವಧಿ ಆರ್ಥಿಕ ಕಾರ್ಯಚೌಕಟ್ಟಿನಲ್ಲಿ ವಿತ್ತೀಯ ಕಾರ್ಯನೀತಿಯನ್ನು ನಿರ್ವಹಿಸಿ, ಹಣಕಾಸು ಕಾರ್ಯನೀತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಉಂಟಾಗುವ ಅಡೆತಡೆಗಳನ್ನು ನಿವಾರಿಸುವ ಮೂಲಕ ಹಾಗೂ ವಿತ್ತೀಯ ಸುಸ್ಥಿರತೆಗೆ ಅನುಗುಣವಾಗಿ ಋಣ ನಿರ್ವಹಣೆಯನ್ನು ವಿವೇಚನಾಯುತವಾಗಿ ನಿರ್ವಹಿಸುವ ಮೂಲಕ ವಿತ್ತೀಯ ನಿರ್ವಹಣೆಯಲ್ಲಿ ಅಂತರ್-ಉತ್ಪಾದನಾ ನ್ಯಾಯಸಮ್ಮತತೆಯನ್ನು ಹಾಗೂ ದೀರ್ಘಾವಧಿಯ ಸಮಗ್ರ ಆರ್ಥಿಕ ಸುಸ್ಥಿರತೆಯನ್ನು ಸುನಿಶ್ಚಿತಗೊಳಿಸಲು ಕೇಂದ್ರ ಸರ್ಕಾರದ ಜವಾಬ್ದಾರಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.

ಇದು, ಭಾರತ ಗಣರಾಜ್ಯದ ಐವತ್ತನಾಲ್ಕನೇ ವರ್ಷದಲ್ಲಿ ಸಂಸತ್ತಿನಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣೆ ಅಧಿನಿಯಮ, 2003 ಎಂದು ಕರೆಯತಕ್ಕದ್ದು.

(2) ಇದು, ಇಡೀ ಭಾರತಕ್ಕೆ ವ್ಯಾಪ್ತವಾಗುತ್ತದೆ.

(3) ಇದು, ಕೇಂದ್ರ ಸರ್ಕಾರವು, ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಬಗ್ಗೆ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) "ವಿತ್ತೀಯ ಕೊರತೆ" ಎಂದರೆ, ಹಣಕಾಸು ವರ್ಷದಲ್ಲಿ ಭಾರತದ ಸಂಚಿತ ನಿಧಿಯಿಂದ ಮಾಡಿದ, ಋಣ ಮರುಸಂದಾಯವನ್ನು ಹೊರತುಪಡಿಸಿ, ಒಟ್ಟು ಬಟವಾಡೆಗಳು (ಋಣ ಸ್ವೀಕೃತಿಗಳನ್ನು ಹೊರತುಪಡಿಸಿ), ನಿಧಿಗೆ ಬಂದ ಒಟ್ಟು ಜಮೆಗಳಿಗಿಂತಲೂ ಹೆಚ್ಚಳ ಆಗಿರುವುದು;

(ಎಎ) ಯಾವುದೇ ದಿನಾಂಕದಂದು "ಕೇಂದ್ರ ಸರ್ಕಾರದ ಋಣ" ಎಂದರೆ:-

(i) ಚಾಲ್ತಿ ವಿನಿಯಮ ದರಗಳಲ್ಲಿ ಮೌಲ್ಯ ನಿರ್ಣಯಿಸಲಾದ ವಿದೇಶೀ ಋಣವೂ ಸೇರಿದಂತೆ, ಭಾರತದ ಸಂಚಿತ ನಿಧಿಯ ಭದ್ರತೆಯ ಮೇಲೆ ಕೇಂದ್ರ ಸರ್ಕಾರದ ಒಟ್ಟು ಬಾಕಿ ಇರುವ ಹೊಣೆಗಾರಿಕೆಗಳು;

(ii) ಭಾರತದ ಸಾರ್ವಜನಿಕ ಲೆಕ್ಕದಲ್ಲಿನ ಒಟ್ಟು ಬಾಕಿ ಇರುವ ಹೊಣೆಗಾರಿಕೆಗಳು; ಮತ್ತು

(iii) ಯಾವುದೇ ನಿಗಮಿತ ನಿಕಾಯದ ಅಥವಾ ಕೇಂದ್ರ ಸರ್ಕಾರದ ಒಡತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಇತರ ಸಂಸ್ಥೆಯ ಹಣಕಾಸು ಹೊಣೆಗಾರಿಕೆಗಳನ್ನು ಸರ್ಕಾರವು, ಆ ದಿನಾಂಕದ ಮುಕ್ತಾಯದಲ್ಲಿ

* ಜುಲೈ 05, 2004ರಿಂದ ಜಾರಿಗೆ ಬಂದಿದೆ. ಅಧಿಸೂಚನೆ ಸಂಖ್ಯೆ: ಜಿ.ಎಸ್.ಆರ್ 395 (ಇ), ಭಾರತ ರಾಜಪತ್ರ, ವಿಶೇಷ, ಭಾಗ-II, ವಿಭಾಗ 3(i) ಜುಲೈ 02, 2004 ಅನ್ನು ನೋಡಿ.

ಲಭ್ಯವಿದ್ದಂಥ ನಗದು ಶಿಲ್ಕಿನಿಂದ ಕಳೆದು, ವಾರ್ಷಿಕ ಹಣಕಾಸು ವಿವರಣಾಪಟ್ಟಿಯಿಂದ ಮರುಪಾವತಿ ಮಾಡುವ ಅಥವಾ ಮರುಪಾವತಿ ಮಾಡುವುದಕ್ಕೆ ಬದ್ಧವಾಗಿರುವ ಅಂಥ ಹಣಕಾಸು ಹೊಣೆಗಾರಿಕೆಗಳು;

(ಬಿ) "ವಿತ್ತೀಯ ಸೂಚಕಗಳು" ಎಂದರೆ, ಕೇಂದ್ರ ಸರ್ಕಾರದ ವಿತ್ತೀಯ ಸ್ಥಿತಿಗತಿಯ ಮೌಲ್ಯವನ್ನು ನಿರ್ಧರಿಸುವ ಸಲುವಾಗಿ ನಿವ್ವಳ ದೇಶೀಯ ಉತ್ಪನ್ನಕ್ಕೆ ನಿಯಮಿಸಬಹುದಾದಂಥ ಸಂಖ್ಯಾತ್ಮಕ ಮಿತಿಗಳು ಮತ್ತು ಅನುಪಾತಗಳಂಥ ಕ್ರಮಗಳು;

(ಬಿಬಿ) "ಸರ್ಕಾರದ ಸಾಮಾನ್ಯ ಋಣ" ಎಂದರೆ, ಅಂತರ-ಸರ್ಕಾರಿ ಹೊಣೆಗಾರಿಕೆಗಳನ್ನು ಹೊರತುಪಡಿಸಿ, ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಋಣದ ಮೊತ್ತ;

(ಬಿಸಿ) "ನಿವ್ವಳ ದೇಶೀಯ ಉತ್ಪನ್ನ" ಎಂದರೆ, ಹಣಕಾಸು ವರ್ಷದಲ್ಲಿ ಚಾಲ್ತಿ ಮಾರುಕಟ್ಟೆ ಬೆಲೆಗಳಲ್ಲಿ ಲೆಕ್ಕ ಹಾಕಿದ, ಕಾಲಕಾಲಕ್ಕೆ ಕೇಂದ್ರೀಯ ಸಾಂಖ್ಯಿಕ ಕಾರ್ಯಾಲಯವು ಪ್ರಕಟಿಸಿದ, ಉತ್ಪನ್ನದ ಮೌಲ್ಯ ನಿರ್ಣಯದಲ್ಲಿ ಯಾವ ನಿವ್ವಳ ಮೌಲ್ಯವನ್ನು ಸೇರಿಸಿಲ್ಲವೋ ಅದರಲ್ಲಿ ಎಲ್ಲ ದೇಶೀಯ ಉತ್ಪಾದನಾ ಘಟಕಗಳು, ಆ ಉತ್ಪನ್ನಗಳಿಗೆ ಸಂಬಂಧಿಸಿದ ಸಹಾಯಧನಗಳನ್ನು ಕಳೆದು ಆ ಉತ್ಪನ್ನಗಳ ಮೇಲಿನ ತೆರಿಗೆಗಳ ಭಾಗವನ್ನು ಸೇರಿಸಿದ ನಿವ್ವಳ ಮೌಲ್ಯ;

(ಸಿ) "ನಿಯಮಿಸಲಾದುದು" ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ ನಿಯಮಿಸಲಾದುದು;

(ಸಿಎ) "ನೈಜ ನಿವ್ವಳ ದೇಶೀಯ ಉತ್ಪನ್ನ" ಎಂದರೆ, ಕಾಲಕಾಲಕ್ಕೆ ಕೇಂದ್ರೀಯ ಸಾಂಖ್ಯಿಕ ಕಾರ್ಯಾಲಯವು ಪ್ರಕಟಿಸಿದ, ಸ್ಥಿರ ಬೆಲೆಗಳಲ್ಲಿ ಲೆಕ್ಕಹಾಕಿದ ನಿವ್ವಳ ದೇಶೀಯ ಉತ್ಪನ್ನ;

(ಸಿಬಿ) "ನೈಜ ಉತ್ಪನ್ನ ಬೆಳವಣಿಗೆ" ಎಂದರೆ, ನೈಜ ನಿವ್ವಳ ದೇಶೀಯ ಉತ್ಪನ್ನದಲ್ಲಿನ ಬೆಳವಣಿಗೆ;

(ಡಿ) "ರಿಸರ್ವ್ ಬ್ಯಾಂಕ್" ಎಂದರೆ, ಭಾರತ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 (1934 ರ 2)ರ 3ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ರಚಿಸಿದ ಭಾರತದ ರಿಸರ್ವ್ ಬ್ಯಾಂಕ್.

3. ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿಯನ್ನು ಸಂಸತ್ತಿನ ಮುಂದೆ ಇಡುವುದು.— (1) ಕೇಂದ್ರ ಸರ್ಕಾರವು, ವಾರ್ಷಿಕ ಹಣಕಾಸು ವಿವರಣಾಪಟ್ಟಿ ಮತ್ತು ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟಿನ ವಿವರಣಾಪಟ್ಟಿಯ ಹೊರತು, ಅನುದಾನಗಳ ಬೇಡಿಕೆಗಳ ಜೊತೆಯಲ್ಲಿ ವಿತ್ತೀಯ ಕಾರ್ಯನೀತಿಯ ಬಗೆಗಿನ ಈ ಕೆಳಕಂಡ ವಿವರಣಾಪಟ್ಟಿಗಳನ್ನು ಪ್ರತಿಯೊಂದು ಹಣಕಾಸು ವರ್ಷದಲ್ಲಿ ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು. ಎಂದರೆ:—

(ಎ) ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿ;

(ಬಿ) ವಿತ್ತೀಯ ಕಾರ್ಯನೀತಿಯ ಕಾರ್ಯತಂತ್ರ ವಿವರಣಾಪಟ್ಟಿ;

(ಸಿ) ಸಮಗ್ರ ಆರ್ಥಿಕ ಕಾರ್ಯಚೌಕಟ್ಟು ವಿವರಣಾಪಟ್ಟಿ;

(ಡಿ) ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿ.

(1ಎ) ಉಪಪ್ರಕರಣ (1)ರ (ಎ)ಯಿಂದ (ಸಿ) ವರೆಗಿನ ಖಂಡಗಳಲ್ಲಿ ಉಲ್ಲೇಖಿಸಿರುವ ವಿವರಣಾಪಟ್ಟಿಗಳನ್ನು ಸಲ್ಲಿಸಿದ ನಂತರ ಒಳಗೊಂಡಿರುವ ಪೂರ್ವಭಾವನೆಗಳ ಸವಿವರ ವಿಶ್ಲೇಷಣೆ ಇರುವ ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿಯನ್ನು ಸಲ್ಲಿಸತಕ್ಕದ್ದು.

(1ಬಿ) ಸಂಸತ್ತಿನ ಯಾವ ಅಧಿವೇಶನದಲ್ಲಿ (1)ನೇ ಉಪಪ್ರಕರಣದ (ಎ) ಯಿಂದ (ಸಿ)ವರೆಗಿನ ಖಂಡಗಳಲ್ಲಿ ಉಲ್ಲೇಖಿಸಿರುವ ಕಾರ್ಯನೀತಿ ವಿವರಣಾಪಟ್ಟಿಗಳನ್ನು ಇಡಲಾಯಿತೋ ಆ ಅಧಿವೇಶನದ ನಿಕಟೋತ್ತರದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳ ಮುಂದೆ, (1)ನೇ ಉಪಪ್ರಕರಣದ (ಡಿ) ಖಂಡದಲ್ಲಿ ಉಲ್ಲೇಖಿಸಿರುವ ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿಯನ್ನು ಕೇಂದ್ರ ಸರ್ಕಾರವು ಇಡತಕ್ಕದ್ದು.

(2) ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿಯಲ್ಲಿ ಒಳಗೊಂಡಿರುವ ಪೂರ್ವಭಾವನೆಗಳ ನಿರ್ದಿಷ್ಟ ವಿವರಣೆಯೊಂದಿಗೆ ನಿಯಮಿಸಿದ ವಿತ್ತೀಯ ಸೂಚಕಗಳಿಗಾಗಿ ಮೂರು ವರ್ಷಗಳ ಆವರ್ತಕ ಗುರಿಯನ್ನು ನಿರೂಪಿಸತಕ್ಕದ್ದು.

(3) ವಿಶೇಷವಾಗಿ, ಹಾಗೂ (2)ನೇ ಉಪಪ್ರಕರಣದಲ್ಲಿ ಒಳಗೊಂಡಿರುವ ಉಪಬಂಧಗಳಿಗೆ ಬಾಧಕವಾಗದಂತೆ, ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿಯು,-

(i) ***

(ii) ಉತ್ಪಾದಕ ಆಸ್ತಿಗಳನ್ನು ಸೃಜಿಸುವುದಕ್ಕಾಗಿ ಮಾರುಕಟ್ಟೆ ಸಾಲಗಳೂ ಸೇರಿದಂತೆ ಬಂಡವಾಳ ಸ್ವೀಕೃತಿಗಳ ಬಳಕೆಗೆ ಸಂಬಂಧಿಸಿರುವ ಸುಸ್ಥಿರತೆಯ ನಿರ್ಧರಣೆಯನ್ನು ಒಳಗೊಂಡಿರತಕ್ಕದ್ದು.

(4) ವಿತ್ತೀಯ ಕಾರ್ಯನೀತಿಯ ಕಾರ್ಯತಂತ್ರ ವಿವರಣಾಪಟ್ಟಿಯು, ಇತರ ವಿಷಯಗಳ ಜೊತೆಗೆ,-

(ಎ) ತೆರಿಗೆ ನಿರ್ಧರಣೆಗೆ, ವೆಚ್ಚಕ್ಕೆ, ಮಾರುಕಟ್ಟೆ ಸಾಲಗಳಿಗೆ ಮತ್ತು ಇತರ ಹೊಣೆಗಾರಿಕೆಗಳಿಗೆ, ಸಾಲ ನೀಡಿಕೆಗೆ ಮತ್ತು ಹೂಡಿಕೆಗಳಿಗೆ, ವಹಿವಾಟು ಸರಕುಗಳಿಗೆ ಮತ್ತು ಸೇವೆಗಳಿಗೆ, ಭದ್ರತಾ ಪತ್ರಗಳಿಗೆ ಬೆಲೆ ನಿಗದಿಮಾಡುವುದಕ್ಕೆ ಮತ್ತು ಆಯವ್ಯಯದ ಮೇಲೆ ಸಂಭಾವ್ಯ ಪರಿಣಾಮಗಳನ್ನು ಉಂಟುಮಾಡುವಂಥ ಖಾತರಿ ನೀಡಿಕೆ ಮತ್ತು ಖಾತರಿಗಳಂಥ ಇತರ ಚಟುವಟಿಕೆಗಳ ವಿವರಣೆಗಳಿಗೆ ಸಂಬಂಧಿಸಿದಂತೆ ಮುಂಬರುವ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಕಾರ್ಯನೀತಿಗಳನ್ನು;

(ಬಿ) ಮುಂಬರುವ ಹಣಕಾಸು ವರ್ಷದಲ್ಲಿ ವಿತ್ತೀಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಕಾರ್ಯತಂತ್ರದ ಆದ್ಯತೆಗಳನ್ನು;

(ಸಿ) ತೆರಿಗೆ ನಿರ್ಧರಣೆಗೆ, ಸಹಾಯಧನಕ್ಕೆ, ವೆಚ್ಚಕ್ಕೆ, ವಹಿವಾಟಿನ ಬೆಲೆ ನಿರ್ಧರಣೆಗೆ ಮತ್ತು ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿಸಿದ ವಿತ್ತೀಯ ಕ್ರಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಯಾದರೆ ಆ ಬಗ್ಗೆ ಅತಿ ಮುಖ್ಯವಾದ ವಿತ್ತೀಯ ಕ್ರಮಗಳನ್ನು ಮತ್ತು ವಿವೇಚನಾಯುಕ್ತ ಕ್ರಮಗಳನ್ನು;

(ಡಿ) 4ನೇ ಪ್ರಕರಣದಲ್ಲಿ ನಿರೂಪಿಸಿರುವ ವಿತ್ತೀಯ ನಿರ್ವಹಣಾ ತತ್ವಗಳಿಗೆ ಮತ್ತು ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿಯಲ್ಲಿ ನಿರೂಪಿಸಿದ ಉದ್ದೇಶಗಳಿಗೆ ಕೇಂದ್ರ ಸರ್ಕಾರದ ಪ್ರಸ್ತುತ ಕಾರ್ಯನೀತಿಗಳು ಹೇಗೆ ಅನುಗುಣವಾಗಿವೆ ಎಂಬ ಬಗೆಗಿನ ಮೌಲ್ಯಮಾಪನವನ್ನು

- ಒಳಗೊಂಡಿರತಕ್ಕದ್ದು.

(5) ಸಮಗ್ರ ಆರ್ಥಿಕ ಕಾರ್ಯಚೌಕಟ್ಟಿನ ವಿವರಣಾಪಟ್ಟಿಯಲ್ಲಿ ಒಳಗೊಂಡಿರುವ ಪೂರ್ವಭಾವನೆಗಳ ನಿರ್ದಿಷ್ಟ ವಿವರಣೆಯೊಂದಿಗೆ ಅರ್ಥವ್ಯವಸ್ಥೆಯ ಸಂಭಾವ್ಯ ಬೆಳವಣಿಗೆಯ ನಿರ್ಧರಣೆಯನ್ನು ಒಳಗೊಂಡಿರತಕ್ಕದ್ದು.

(6) ವಿಶೇಷವಾಗಿ, ಹಾಗೂ ಹಿಂದೆ ಹೇಳಿದ ಉಪಬಂಧಗಳ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ, ಸಮಗ್ರ ಆರ್ಥಿಕ ಕಾರ್ಯಚೌಕಟ್ಟಿನ ವಿವರಣಾಪಟ್ಟಿಯು,-

(ಎ) ನಿವ್ವಳ ದೇಶೀಯ ಉತ್ಪನ್ನದ ಬೆಳವಣಿಗೆಗೆ;

(ಬಿ) ನಿವ್ವಳ ವಿತ್ತೀಯ ಶಿಲ್ಕಿನಲ್ಲಿ ಪ್ರತಿಬಿಂಬಿತವಾದಂತೆ ಕೇಂದ್ರ ಸರ್ಕಾರದ ವಿತ್ತೀಯ ಶಿಲ್ಕಿಗೆ;

(ಸಿ) ಪಾವತಿ ಶಿಲ್ಕಿನ ಚಾಲ್ತಿ ಲೆಕ್ಕದ ಶಿಲ್ಕಿನಲ್ಲಿ ಪ್ರತಿಬಿಂಬಿತವಾದಂತೆ ಅರ್ಥವ್ಯವಸ್ಥೆಯ ವಿದೇಶಿ ವಲಯ ಶಿಲ್ಕಿಗೆ

- ಸಂಬಂಧಿಸಿದ ನಿರ್ಧರಣೆಯನ್ನು ಒಳಗೊಂಡಿರತಕ್ಕದ್ದು.

(6ಎ) (ಎ) ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿಯು, ಒಳಗೊಂಡಿರುವ ಪೂರ್ವಭಾವನೆಗಳ ಮತ್ತು ಅಪಾಯಗಳು ನಿರ್ದಿಷ್ಟ ವಿವರಣೆಗಳೊಂದಿಗೆ ನಿಯಮಿಸಿದ ವೆಚ್ಚದ ಸೂಚಕಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳ ಆವರ್ತಕ ಗುರಿಯನ್ನು ವಿವರಿಸತಕ್ಕದ್ದು;

(ಬಿ) ವಿಶೇಷವಾಗಿ ಮತ್ತು (ಎ) ಖಂಡದಲ್ಲಿ ಒಳಗೊಂಡಿರುವ ಉಪಬಂಧಗಳಿಗೆ ಬಾಧಕವಾಗದಂತೆ ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿಯು, ಇತರ ವಿಷಯಗಳ ಜೊತೆಗೆ,-

(i) ನೂತನ ಸೇವೆ, ಸೇವೆಯ ನೂತನ ಸಾಧನಗಳ, ನೂತನ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡಿರುವ ಪ್ರಮುಖ ಕಾರ್ಯನೀತಿ ಬದಲಾವಣೆಗಳ ವೆಚ್ಚದ ಬದ್ಧತೆಯನ್ನು;

(ii) ಬಹು-ವರ್ಷೀಯ ಕಾಲಮಿತಿಯ ಮೇಲೆ ನಿಗದಿತ ವಾರ್ಷಿಕ ಸಂದಾಯಗಳ ರೂಪದಲ್ಲಿರುವ ಸ್ಪಷ್ಟ ಸಾದಿಲ್ವಾರು ಹೊಣೆಗಾರಿಕೆಗಳನ್ನು

- ಒಳಗೊಂಡಿರತಕ್ಕದ್ದು.

(7) (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿ, ವಿತ್ತೀಯ ಕಾರ್ಯನೀತಿ ಕಾರ್ಯತಂತ್ರ ವಿವರಣಾಪಟ್ಟಿ, ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿ ಮತ್ತು ಸಮಗ್ರ ಆರ್ಥಿಕ ಕಾರ್ಯಚೌಕಟ್ಟಿನ ವಿವರಣಾಪಟ್ಟಿಯು ನಿಯಮಿಸಬಹುದಾದಂಥ ನಮೂನೆಯಲ್ಲಿರತಕ್ಕದ್ದು.

4. ವಿತ್ತೀಯ ನಿರ್ವಹಣಾ ತತ್ವಗಳು.- (1) ಕೇಂದ್ರ ಸರ್ಕಾರವು,-

(ಎ) 2021ರ ಮಾರ್ಚ್ 31ರ ವೇಳೆಗೆ ನಿವ್ವಳ ದೇಶೀಯ ಉತ್ಪನ್ನದ ಶೇಕಡಾ ಮೂರರಷ್ಟರವರೆಗೆ ವಿತ್ತೀಯ ಕೊರತೆಯನ್ನು ಮಿತಿಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು;

(ಬಿ) 2024-2025ರ ಹಣಕಾಸು ವರ್ಷದ ಮುಕ್ತಾಯದ ವೇಳೆಗೆ,-

(i) ಸರ್ಕಾರದ ಸಾಮಾನ್ಯ ಋಣವು ನಿವ್ವಳ ದೇಶೀಯ ಉತ್ಪನ್ನದ ಶೇಕಡಾ ಅರವತ್ತರಷ್ಟನ್ನು ಮೀರದಿರುವುದನ್ನು;

(ii) ಕೇಂದ್ರ ಸರ್ಕಾರದ ಋಣವು ನಿವ್ವಳ ದೇಶೀಯ ಉತ್ಪನ್ನದ ಶೇಕಡಾ ನಲವತ್ತರಷ್ಟನ್ನು ಮೀರದಿರುವುದನ್ನು

- ಸುನಿಶ್ಚಿತಪಡಿಸಿಕೊಳ್ಳಲು ಪ್ರಯತ್ನಿಸತಕ್ಕದ್ದು;

(ಸಿ) ಭಾರತದ ಸಂಚಿತ ನಿಧಿಯ ಭದ್ರತೆಯ ಮೇಲೆ ಯಾವುದೇ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ಹಣಕಾಸು ವರ್ಷದಲ್ಲಿ ನಿವ್ವಳ ದೇಶೀಯ ಉತ್ಪನ್ನದ ಶೇಕಡಾ ಅರ್ಧದಷ್ಟಕ್ಕಿಂತ ಹೆಚ್ಚಾಗದಂತೆ ಹೆಚ್ಚುವರಿ ಖಾತರಿಗಳನ್ನು ಕೊಡತಕ್ಕದ್ದಲ್ಲ;

(ಡಿ) ಖಂಡ (ಎ) ಮತ್ತು (ಬಿ)ಯಲ್ಲಿ ನಿರ್ದಿಷ್ಟಪಡಿಸಿರುವ ವಿತ್ತೀಯ ಗುರಿಗಳು, ಆ ಗುರಿಗಳಿಗೆ ನಿಗದಿಪಡಿಸಿರುವ ದಿನಾಂಕಗಳ ತರುವಾಯ ಮೀರಿರುವುದಿಲ್ಲ ಎಂಬುದನ್ನು ಸುನಿಶ್ಚಿತಪಡಿಸಿಕೊಳ್ಳಲು ಪ್ರಯತ್ನಿಸತಕ್ಕದ್ದು.

(2) ಕೇಂದ್ರ ಸರ್ಕಾರವು, ಹಣಕಾಸು ಅಧಿನಿಯಮ, 2018ರ ಅಧ್ಯಾಯ VIIIರ ಭಾಗ XVರ ಪ್ರಾರಂಭದ ದಿನಾಂಕದಿಂದ ಆರಂಭವಾಗುವ ಮತ್ತು 2021ರ ಮಾರ್ಚ್ 31ರಂದು ಅಂತ್ಯವಾಗುವ ಅವಧಿಯಲ್ಲಿ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವುದಕ್ಕಾಗಿ ವಾರ್ಷಿಕ ಗುರಿಗಳನ್ನು ಗೊತ್ತುಪಡಿಸತಕ್ಕದ್ದು:

ಪರಂತು, ಈ ಪ್ರಕರಣದ ಉದ್ದೇಶಗಳಿಗಾಗಿ ವಾರ್ಷಿಕ ವಿತ್ತೀಯ ಕೊರತೆಯ ಗುರಿಯು, ರಾಷ್ಟ್ರೀಯ ಭದ್ರತೆ, ಯುದ್ಧದ ಸನ್ನಿವೇಶ, ರಾಷ್ಟ್ರೀಯ ವಿಪತ್ತು, ಕೃಷಿ ಉತ್ಪನ್ನ ಮತ್ತು ವರಮಾನಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುವ ಕೃಷಿ ವೈಫಲ್ಯ, ಅನಿರೀಕ್ಷಿತ ವಿತ್ತೀಯ ಪರಿಣಾಮಗಳಿಂದ ಅರ್ಥವ್ಯವಸ್ಥೆಯಲ್ಲಿ ರಚನಾತ್ಮಕ ಸುಧಾರಣೆಗಳ ಕಾರಣ ಅಥವಾ ಕಾರಣಗಳಿಂದ ತ್ರೈಮಾಸಿಕ ನೈಜ ಉತ್ಪನ್ನ ಬೆಳವಣಿಗೆಯಲ್ಲಿನ ಕೊರತೆಯು ಹಿಂದಿನ ನಾಲ್ಕು ತ್ರೈಮಾಸಿಕಗಳ ಸರಾಸರಿಗಿಂತ ಕನಿಷ್ಠ ಶೇಕಡಾ ಮೂರರಷ್ಟು ಮೀರುವುದನ್ನು ಅನುಮತಿಸಬಹುದು.

(3) ಉಪಪ್ರಕರಣ (2)ರಲ್ಲಿ ಗೊತ್ತುಪಡಿಸಿರುವ ವಿತ್ತೀಯ ಕೊರತೆಯ ಗುರಿಯಲ್ಲಿನ ವ್ಯತ್ಯಾಸವು ಒಂದು ವರ್ಷದಲ್ಲಿ ನಿವ್ವಳ ದೇಶೀಯ ಉತ್ಪನ್ನದ ಶೇಕಡಾ ಅರ್ಧದಷ್ಟನ್ನು ಮೀರತಕ್ಕದ್ದಲ್ಲ.

(4) ಕೇಂದ್ರ ಸರ್ಕಾರವು, ತ್ರೈಮಾಸಿಕದಲ್ಲಿನ ನೈಜ ಉತ್ಪನ್ನ ಬೆಳವಣಿಗೆಯಲ್ಲಿ, ಹಿಂದಿನ ನಾಲ್ಕು ತ್ರೈಮಾಸಿಕಗಳ ಸರಾಸರಿಗಿಂತಲೂ ಕನಿಷ್ಠಪಕ್ಷ ಶೇಕಡಾ ಮೂರು ಅಂಶಗಳಷ್ಟು ಹೆಚ್ಚಾಗಿದ್ದ ಸಂದರ್ಭದಲ್ಲಿ, ವಿತ್ತೀಯ ಕೊರತೆಯನ್ನು ಆ ವರ್ಷದಲ್ಲಿನ ನಿವ್ವಳ ದೇಶೀಯ ಉತ್ಪನ್ನದ ಕನಿಷ್ಠ ಶೇಕಡಾ ಕಾಲು ಭಾಗದಷ್ಟು ಕಡಿಮೆ ಮಾಡತಕ್ಕದ್ದು.

(5) ವಿತ್ತೀಯ ಕೊರತೆಯು, (2)ನೇ ಉಪಪ್ರಕರಣದ ಪರಂತುಕದಲ್ಲಿ ಗೊತ್ತುಪಡಿಸಿರುವ ಗುರಿಗಿಂತಲೂ ವ್ಯತ್ಯಾಸವಾಗುವುದಕ್ಕೆ ಅನುಮತಿಸಿದ್ದರೆ ಅಥವಾ (4)ನೇ ಉಪಪ್ರಕರಣದಲ್ಲಿ ವ್ಯತ್ಯಾಸಕ್ಕೆ ಕ್ರಮ ಕೈಗೊಂಡಿದ್ದರೆ, ಅದಕ್ಕೆ ಕಾರಣಗಳನ್ನು ಮತ್ತು ಈ ಪ್ರಕರಣದಲ್ಲಿ ಗೊತ್ತುಪಡಿಸಿರುವ ವಾರ್ಷಿಕ ಗುರಿಯನ್ನು ತಲುಪುವ ವಿಧಾನವನ್ನು ವಿವರಿಸಿರುವ ಹೇಳಿಕೆಯನ್ನು ಸಾಧ್ಯವಾದಷ್ಟು ಬೇಗನೆ ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು.

5. ರಿಸರ್ವ್ ಬ್ಯಾಂಕಿನಿಂದ ಸಾಲ.- (1) ಕೇಂದ್ರ ಸರ್ಕಾರವು, ರಿಸರ್ವ್ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಳ್ಳತಕ್ಕದ್ದಲ್ಲ.

(2) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ಕೇಂದ್ರ ಸರ್ಕಾರವು, ರಿಸರ್ವ್ ಬ್ಯಾಂಕಿನೊಂದಿಗೆ ಮಾಡಿಕೊಳ್ಳಬಹುದಾದಂಥ ಒಪ್ಪಂದಗಳಿಗನುಸಾರವಾಗಿ, ಯಾವುದೇ ಹಣಕಾಸು ವರ್ಷದ ಅವಧಿಯಲ್ಲಿ ನಗದು ಸ್ವೀಕೃತಿಗಳಿಗಿಂತಲೂ ಹೆಚ್ಚಾಗಿ ನಗದು ಬಟವಾಡೆ ಮಾಡಿದ್ದರಿಂದ ಆದ ತಾತ್ಕಾಲಿಕ ಹೆಚ್ಚುವರಿಯನ್ನು ಭರಿಸಲು ಮುಂಗಡಗಳ ರೂಪದಲ್ಲಿ ರಿಸರ್ವ್ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದು:

ಪರಂತು, ಯಾವುದೇ ಹಣಕಾಸು ವರ್ಷದಲ್ಲಿ ನಗದು ಸ್ವೀಕೃತಿಗಳಿಗಿಂತಲೂ ಹೆಚ್ಚಾಗಿ ತಾತ್ಕಾಲಿಕವಾಗಿ ಹೆಚ್ಚುವರಿ ನಗದು ಬಟವಾಡೆ ಮಾಡುವ ಸಲುವಾಗಿ ರಿಸರ್ವ್ ಬ್ಯಾಂಕು ನೀಡಿದ ಯಾವುದೇ ಮುಂಗಡಗಳನ್ನು, ಭಾರತ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 (1934ರ 2)ರ 17ನೇ ಪ್ರಕರಣದ (5)ನೇ ಉಪಪ್ರಕರಣದಲ್ಲಿ ಒಳಗೊಂಡಿರುವ ಉಪಬಂಧಗಳಿಗನುಸಾರವಾಗಿ ಮರುಸಂದಾಯ ಮಾಡತಕ್ಕದ್ದು.

(3) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ರಿಸರ್ವ್ ಬ್ಯಾಂಕು, 4ನೇ ಪ್ರಕರಣದ (2)ನೇ ಉಪಪ್ರಕರಣದ ಪರಂತುಕದಲ್ಲಿ ನಿರ್ದಿಷ್ಟಪಡಿಸಿರುವ ಕಾರಣದ ಮೇಲೆ ಅಥವಾ ಕಾರಣಗಳ ಮೇಲೆ ಕೇಂದ್ರ ಸರ್ಕಾರಿ ಭದ್ರತಾಪತ್ರಗಳ ಪ್ರೈಮರಿ ಇಶ್ಯೂಗಳಿಗೆ ಚಂದಾದಾರ ಆಗಬಹುದು.

(4) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ರಿಸರ್ವ್ ಬ್ಯಾಂಕು, ಕೇಂದ್ರ ಸರ್ಕಾರಿ ಭದ್ರತಾಪತ್ರಗಳನ್ನು ದ್ವಿತೀಯಕ (ಸೆಕೆಂಡರಿ) ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದು ಅಥವಾ ಮಾರಾಟ ಮಾಡಬಹುದು ಅಥವಾ ಕೇಂದ್ರ ಸರ್ಕಾರದೊಂದಿಗೆ ತಾನು ಮಾಡಿಕೊಂಡಿರುವ ಪರಸ್ಪರ ಒಪ್ಪಂದದಂತೆ, ತನ್ನ ಬಳಿ ಇರುವ ಕೇಂದ್ರ ಸರ್ಕಾರಿ ಭದ್ರತಾಪತ್ರಗಳನ್ನು ಕೇಂದ್ರ ಸರ್ಕಾರದ ಇತರ ಭದ್ರತಾಪತ್ರಗಳಾಗಿ ಪರಿವರ್ತಿಸಿಕೊಳ್ಳಬಹುದು.

6. ವಿತ್ತೀಯ ಪಾರದರ್ಶಕತೆಗೆ ಕ್ರಮಗಳು.- (1) ಕೇಂದ್ರ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ತನ್ನ ವಿತ್ತೀಯ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇರುವುದನ್ನು ಸುನಿಶ್ಚಿತಪಡಿಸಿಕೊಳ್ಳಲು ಹಾಗೂ ವಾರ್ಷಿಕ ಹಣಕಾಸು ವಿವರಪಟ್ಟಿಯನ್ನು ಮತ್ತು ಅನುದಾನಗಳ ಬೇಡಿಕೆಗಳನ್ನು ಸಿದ್ಧಪಡಿಸುವಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕನಿಷ್ಠ ಗೌಪ್ಯತೆ ಇರುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು.

(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಉಪಬಂಧದ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಕೇಂದ್ರ ಸರ್ಕಾರವು, ವಾರ್ಷಿಕ ಹಣಕಾಸು ವಿವರಪಟ್ಟಿಯನ್ನು ಮತ್ತು ಅನುದಾನಗಳ ಬೇಡಿಕೆಗಳನ್ನು ಸಲ್ಲಿಸುವ ಕಾಲದಲ್ಲಿ, ನಿಯಮಿಸಬಹುದಾದಂಥ ನಮೂನೆಯಲ್ಲಿ ಅಂಥ ಪ್ರಕಟಣೆಗಳನ್ನು ಮಾಡತಕ್ಕದ್ದು.

7. ಪಾಲನೆಗಾಗಿ ಕ್ರಮಗಳು.- (1) ಹಣಕಾಸು ಮಂತ್ರಾಲಯದ ಪ್ರಭಾರ ಹೊಂದಿರುವ ಸಚಿವರು ಅರ್ಧ ವಾರ್ಷಿಕ ಆಧಾರದ ಮೇಲೆ ಆಯವ್ಯಯಕ್ಕೆ ಸಂಬಂಧಿಸಿದಂತೆ ಸ್ವೀಕೃತಿಗಳಲ್ಲಿನ ಮತ್ತು ವೆಚ್ಚಗಳಲ್ಲಿನ ಪ್ರವೃತ್ತಿಗಳನ್ನು ಪರಾಮರ್ಶಿಸತಕ್ಕದ್ದು ಮತ್ತು ಅಂಥ ಪರಾಮರ್ಶೆಗಳ ಫಲಿತಾಂಶಗಳನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು.

(1ಎ) ಕೇಂದ್ರ ಸರ್ಕಾರವು ತನ್ನ ಲೆಕ್ಕಪತ್ರಗಳ ಮಾಸಿಕ ವಿವರಣಾಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.

(2) ಹಣಕಾಸು ವರ್ಷದ ಯಾವುದೇ ಅವಧಿಯಲ್ಲಿ ಗೊತ್ತುಪಡಿಸಿರುವ ಮಟ್ಟಗಳಿಗಿಂತಲೂ ರಾಜಸ್ವದಲ್ಲಿ ಇಳಿಕೆ ಆಗಿರುವುದು ಅಥವಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಕಂಡುಬಂದಾಗಲೆಲ್ಲ, ಕೇಂದ್ರ ಸರ್ಕಾರವು ರಾಜಸ್ವವನ್ನು ಹೆಚ್ಚಿಸಲು ಅಥವಾ ವೆಚ್ಚವನ್ನು ತಗ್ಗಿಸಲು (ಅಂಥ ಮೊತ್ತಗಳನ್ನು ವಿನಿಯೋಗಿಸಲು ಸಾಧ್ಯವಾಗುವಂತೆ ಯಾವುದೇ ಅಧಿನಿಯಮದ ಮೇರೆಗೆ ಭಾರತದ ಸಂಚಿತ ನಿಧಿಯಿಂದ ಅಥವಾ ಅದರ ಪೈಕಿಯಿಂದ ಸಂದಾಯ ಮಾಡಲು ಮತ್ತು ವಿನಿಯೋಗಿಸಲು ಅಧಿಕೃತಗೊಳಿಸಲಾದ ಮೊತ್ತಗಳನ್ನು ಕಡಿತಗೊಳಿಸುವುದೂ ಸೇರಿದಂತೆ) ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು:

ಪರಂತು, ಈ ಉಪಪ್ರಕರಣದಲ್ಲಿರುವುದು ಯಾವುದೂ, ಸಂವಿಧಾನದ 112ನೇ ಅನುಚ್ಛೇದದ (3)ನೇ ಖಂಡದ ಮೇರೆಗೆ ಭಾರತದ ಸಂಚಿತ ನಿಧಿಗೆ ಖರ್ಚುಹಾಕಿದ ವೆಚ್ಚಕ್ಕೆ ಅಥವಾ ಯಾವುದೇ ಒಪ್ಪಂದ ಅಥವಾ ಕರಾರಿನ ಮೇರೆಗೆ ಮಾಡಬೇಕೆಂದು ಅಗತ್ಯಪಡಿಸಲಾದ ಯಾವುದೇ ಇತರ ವೆಚ್ಚಗಳಿಗೆ ಅಥವಾ ಮುಂದೂಡಲು ಸಾಧ್ಯವಾಗದಿರುವಂಥ ಅಥವಾ ಕಡಿತಗೊಳಿಸಲು ಸಾಧ್ಯವಾಗದಿರುವಂಥ ಇತರ ವೆಚ್ಚಗಳಿಗೆ ಅನ್ವಯವಾಗತಕ್ಕದ್ದಲ್ಲ.

(3) (ಎ) ಈ ಅಧಿನಿಯಮದ ಮೇರೆಗೆ ಉಪಬಂಧಿಸಿರುವುದನ್ನು ಹೊರತುಪಡಿಸಿ, ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರದ ಮೇಲೆ ಹೊರಿಸಿದ ಬಾಧ್ಯತೆಗಳನ್ನು ಈಡೇರಿಸುವಲ್ಲಿ ಸಂಸತ್ತಿನ ಅನುಮೋದನೆಯಿಲ್ಲದೆ ಯಾವುದೇ ಬದಲಾವಣೆಯನ್ನು ಮಾಡತಕ್ಕದ್ದಲ್ಲ;

(ಬಿ) ಅನಿರೀಕ್ಷಿತ ಸಂದರ್ಭಗಳು ಉದ್ಭವಿಸಿರುವಲ್ಲಿ, ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರದ ಮೇಲೆ ಹೊರಿಸಿದ ಬಾಧ್ಯತೆಗಳನ್ನು ಈಡೇರಿಸುವಲ್ಲಿ ಯಾವುದೇ ಬದಲಾವಣೆಯನ್ನು ಮಾಡಿದಲ್ಲಿ, ಹಣಕಾಸು ಮಂತ್ರಾಲಯದ ಪ್ರಭಾರದಲ್ಲಿರುವ ಸಚಿವರು,-

(i) ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರದ ಮೇಲಿನ ಬಾಧ್ಯತೆಗಳನ್ನು ಈಡೇರಿಸಲು ಮಾಡಿದ ಯಾವುದೇ ಬದಲಾವಣೆಯನ್ನು;

(ii) ಅಂಥ ಬದಲಾವಣೆಯು ಗಣನೀಯವಾದುದೇ ಮತ್ತು ಅದು ಆಯವ್ಯಯಕ್ಕೆ ಸಂಬಂಧಿಸಿದಂತೆ ವಾಸ್ತವಿಕ ಅಥವಾ ಸಂಭವನೀಯ ಪರಿಣಾಮಗಳಿಗೆ ಸಂಬಂಧಿಸಿರುವುದೇ ಎಂಬುದನ್ನು; ಮತ್ತು

(iii) ಕೇಂದ್ರ ಸರ್ಕಾರವು ತೆಗೆದುಕೊಳ್ಳಲು ಉದ್ದೇಶಿಸಿರುವ ಪರಿಹಾರ ಕ್ರಮಗಳನ್ನು

- ವಿವರಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆಯನ್ನು ನೀಡತಕ್ಕದ್ದು.

7ಎ. ಪುನರವಲೋಕನ ವರದಿಗಳ ಮಂಡನೆ.- ಕೇಂದ್ರ ಸರ್ಕಾರವು, ಈ ಅಧಿನಿಯಮದ ಉಪಬಂಧಗಳ ಪಾಲನೆ ಆಗಿರುವುದರ ಬಗ್ಗೆ, ಅಗತ್ಯಪಡಿಸಿರುವಂತೆ, ನಿಯತಕಾಲಿಕವಾಗಿ ಪುನರವಲೋಕನ ಮಾಡುವ ಕಾರ್ಯವನ್ನು ಭಾರತದ ನಿಯಂತ್ರಕ-ಹಾಗೂ-ಮಹಾಲೇಕ್ಷಪರಿಶೋಧಕರಿಗೆ ವಹಿಸಬಹುದು ಮತ್ತು ಅಂಥ ಪುನರವಲೋಕನ ವರದಿಗಳನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು.

8. ನಿಯಮಗಳನ್ನು ರಚಿಸಲು ಅಧಿಕಾರ.- (1) ಕೇಂದ್ರ ಸರ್ಕಾರವು, ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೆ ತರಲು ನಿಯಮಗಳನ್ನು ರಚಿಸಬಹುದು.

(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಈ ಕೆಳಕಂಡ ಎಲ್ಲಾ ಅಥವಾ ಯಾವುದೇ ವಿಷಯಗಳಿಗಾಗಿ ಅಂಥ ನಿಯಮಗಳಲ್ಲಿ ಉಪಬಂಧ ಕಲ್ಪಿಸಬಹುದು, ಎಂದರೆ:-

(ಎ) 4ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಬೇಕಾದ ವಾರ್ಷಿಕ ಗುರಿಗಳು;

(ಬಿ) 3ನೇ ಪ್ರಕರಣದ (2)ನೇ ಉಪಪ್ರಕರಣದ ಉದ್ದೇಶಕ್ಕಾಗಿ ನಿಯಮಿಸಬೇಕಾದ ವಿತ್ತೀಯ ಸೂಚಕಗಳು;

(ಬಿಎ) 3ನೇ ಪ್ರಕರಣದ (6ಎ) ಉಪಪ್ರಕರಣದ (ಎ) ಖಂಡದಲ್ಲಿ ಒಳಗೊಂಡಿರುವ ಪೂರ್ವಭಾವನೆಗಳ ಮತ್ತು ಅಪಾಯಗಳ ನಿರ್ದಿಷ್ಟ ವಿವರಣೆಗಳೊಂದಿಗೆ ವೆಚ್ಚದ ಸೂಚಕಗಳು;

(ಸಿ) 3ನೇ ಪ್ರಕರಣದ (7)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಮಧ್ಯಮಾವಧಿ ವಿತ್ತೀಯ ಕಾರ್ಯನೀತಿ ವಿವರಣಾಪಟ್ಟಿ, ವಿತ್ತೀಯ ಕಾರ್ಯನೀತಿ ಕಾರ್ಯತಂತ್ರ ವಿವರಣಾಪಟ್ಟಿ, ಮಧ್ಯಮಾವಧಿ ವೆಚ್ಚದ ಕಾರ್ಯಚೌಕಟ್ಟು ವಿವರಣಾಪಟ್ಟಿ ಮತ್ತು ಸಮಗ್ರ-ಆರ್ಥಿಕ ಕಾರ್ಯಚೌಕಟ್ಟು ವಿವರಣಾಪಟ್ಟಿಯ ನಮೂನೆಗಳು;

(ಡಿ) 6ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಮಾಡತಕ್ಕ ಪ್ರಕಟಣೆಗಳು ಮತ್ತು ಅಂಥ ಪ್ರಕಟಣೆಯ ನಮೂನೆ;

(ಡಿಎ) 7ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ರಾಜಸ್ವದಲ್ಲಾಗುವ ಕೊರತೆಯ ಅಥವಾ ವೆಚ್ಚದಲ್ಲಾಗುವ ಹೆಚ್ಚುವರಿಯ ಮಟ್ಟ;

(ಇ) ನಿಯಮಿಸಬೇಕಾದ ಅಥವಾ ನಿಯಮಿಸಬಹುದಾದ ಯಾವುದೇ ಇತರ ವಿಷಯ.

9. ನಿಯಮಗಳನ್ನು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಇಡುವುದು.- ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ, ಸಂಸತ್ತಿನ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನದಲ್ಲಿ ಅಥವಾ ಒಂದಾದ ಮೇಲೊಂದರಂತೆ ಅನುಕ್ರಮವಾಗಿ ಬರುವ ಎರಡು ಅಥವಾ ಹೆಚ್ಚಿನ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿವಸಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು ಮೇಲೆ ಹೇಳಿದ ಅಧಿವೇಶನದ ಅಥವಾ ಒಂದಾದ ಮೇಲೊಂದರಂತೆ ಅನುಕ್ರಮವಾಗಿ ಬರುವ ಅಧಿವೇಶನಗಳ ನಿಕಟೋತ್ತರದ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ, ಆ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ತರುವಾಯ ಆ ನಿಯಮವು, ಸಂದರ್ಭಾನುಸಾರ, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ; ಆದಾಗ್ಯೂ, ಅಂಥ ಯಾವುದೇ ಮಾರ್ಪಾಟು ಅಥವಾ ರದ್ದತಿಯು ಆ ನಿಯಮದ ಮೇರೆಗೆ ಈ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವಾಗತಕ್ಕದ್ದಲ್ಲ.

10. ಸದ್ಭಾವನೆಯಿಂದ ಕೈಗೊಂಡ ಕ್ರಮದ ಸಂರಕ್ಷಣೆ.- ಈ ಅಧಿನಿಯಮದ ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ನಿಯಮಗಳ ಮೇರೆಗೆ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಯಾರೇ ಅಧಿಕಾರಿಯ ವಿರುದ್ಧ ಯಾವುದೇ ದಾವೆಯನ್ನು, ಪ್ರಾಸಿಕ್ಯೂಷನನ್ನು ಅಥವಾ ಇತರ ಕಾನೂನು ವ್ಯವಹರಣೆಯನ್ನು ಹೂಡತಕ್ಕದ್ದಲ್ಲ.

11. ಸಿವಿಲ್ ನ್ಯಾಯಾಲಯಗಳ ಅಧಿಕಾರವ್ಯಾಪ್ತಿಯ ಪ್ರತಿಷೇಧ.- ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರವು ಕೈಗೊಂಡ ಯಾವುದೇ ಕ್ರಮದ ಅಥವಾ ಯಾವುದೇ ನಿರ್ಣಯದ ಕಾನೂನುಸಮ್ಮತತೆಯನ್ನು ಪ್ರಶ್ನಿಸುವ ಅಧಿಕಾರವ್ಯಾಪ್ತಿಯನ್ನು ಯಾವುದೇ ಸಿವಿಲ್ ನ್ಯಾಯಾಲಯವು ಹೊಂದಿರತಕ್ಕದ್ದಲ್ಲ.

12. ಇತರ ಕಾನೂನುಗಳ ಅನ್ವಯ.- ಈ ಅಧಿನಿಯಮದ ಉಪಬಂಧಗಳು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಉಪಬಂಧಗಳಿಗೆ ಹೆಚ್ಚುವರಿಯಾಗಿರಬೇಕೇ ಹೊರತು ಅವುಗಳನ್ನು ಅಲ್ಪೀಕರಿಸತಕ್ಕದ್ದಲ್ಲ.

13. ತೊಂದರೆಗಳನ್ನು ನಿವಾರಿಸಲು ಅಧಿಕಾರ.- (1) ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಾಗ ಯಾವುದೇ ತೊಂದರೆಯು ಉದ್ಭವಿಸಿದರೆ, ಕೇಂದ್ರ ಸರ್ಕಾರವು ರಾಜಪತ್ರದಲ್ಲಿ ಆದೇಶವನ್ನು ಪ್ರಕಟಿಸಿ ಅಂಥ ತೊಂದರೆಯನ್ನು ನಿವಾರಿಸಲು ಅವಶ್ಯಕವೆಂದು ಕಂಡುಬರಬಹುದಾದ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗದಂಥ ಉಪಬಂಧಗಳನ್ನು ರಚಿಸಬಹುದು:

ಪರಂತು, ಈ ಅಧಿನಿಯಮದ ಪ್ರಾರಂಭದಿಂದ ಎರಡು ವರ್ಷಗಳು ಮುಕ್ತಾಯವಾದ ನಂತರ ಈ ಪ್ರಕರಣದ ಮೇರೆಗೆ ಯಾವುದೇ ಆದೇಶವನ್ನು ಮಾಡತಕ್ಕದ್ದಲ್ಲ.

(2) ಈ ಪ್ರಕರಣದ ಮೇರೆಗೆ ಮಾಡಿದ ಪ್ರತಿಯೊಂದು ಆದೇಶವನ್ನು, ಅದನ್ನು ಮಾಡಿದ ಕೂಡಲೇ ಸಾಧ್ಯವಾದಷ್ಟು ಬೇಗನೆ ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು.
